

ಅತ್ಯೇಕ ವೃದ್ಧಿಯ ಅನಿವಾರ್ಯತೆ

(5:11-6:9ಎ)

5:1-10ರಲ್ಲ, “ಯೇನುವನ್ನು ಮೇಲ್ಜ್ಞಿದೇಕನ ತರಹದ” ಯಾಜಕನು ಎಂದು ಹೇಳಲಾಗಿದೆ (ವಜನಗಳ 6, 10). ಈ ಅಂಶದಲ್ಲಿ ಅವನು ಸ್ವಲ್ಪ ಬಿರಾಮುವನ್ನು ನೀಡಿ, “ಸಿಮಗೆ ಒಂದು ಸಮಸ್ಯೆಯಾರುವದಲಂದ, ನನಗೂ ಒಂದು ಸಮಸ್ಯೆಯಾದ ಅಂದನು.” ನಾನು ಮುಂದೆ ಹೇಳಿಸ್ತೀರುವ ಅಂಶನ್ನು ನೀವು ಗ್ರಹಿಸುವಿಲ್ಲ ಎಂದು ತಿಳಿಯ್ತೇನೆ (ನೋಡಿಲಿವಜನ 11). ಅತ್ಯೇಕ ವೃದ್ಧಿಗೆ ಅಗತ್ಯಾಭಿಯಾವ ಹೂಯೋಗಿಕರಾದ ಅಷ್ಟುಲ್ಯ ಚಾಕ್ಯಭಾಗವನ್ನು ಇಲ್ಲ ನೀಡಲಾಗಿದೆ. ಈ ವಜನಗಳನ್ನು ಓದುವಾಗ, ನಾಬಿರುವ ಈ ಸಮಯಕ್ಕೂ ಇದು ಅನ್ವಯಿಸುತ್ತದೆ.

ಅವರು ಅಭಿವೃದ್ಧಿ ಹೊಂದುವದರಲ್ಲ ಹೇಗೆ ಅನಹರಾದರು (5:11-14)

ಶಿಶುಭಾಪ ಹೊಂದಿದ್ದವರಲ್ಲಿಗೆ ಈ ಚಾಕ್ಯಾಗಳ ಬರೆಯಲ್ಪಟ್ಟಿರುವೆ (ವಜನ 13). ಅವರಿನ್ನು ಶಿಶು ಆಹಾರವನ್ನೇ ನೇರಿಸುತ್ತಿದ್ದರು (ವಜನ 12). ವೃದ್ಧಿಯಾಗದವರ ಕುಲತು, ಅನೇಕ ಅನಹರತೆಗಳನ್ನು ಕಂಡುಹಿಡಿಯಲಾಗಿದೆ.

ಯಾವ ವಿಧಾಗಿ ಅಧ್ಯಾಯನ ಮಾಡಬೇಕೆಂದು ಅವರು ಉತ್ತಿರಾಳ್ತಿ (5:11).

ಅವರ ಕಿವಿಗಳು ಕೇಳುವದರಲ್ಲ, “ಮಂದವಾಗಿದ್ದವು” (ವಜನ 11). ಗ್ರಿಳ್ಕ್‌ನ “ಮಂದ” ಎಂದರೆ “ಅಲನ್ಯ” ವಜನ 6:12: ಅವರು ಕಾಲಿಯಾದರಲ್ಲ ಅಲನ್ಯಪ್ರಕ್ಷೇಪರಾಗಿದ್ದರು; ಕಾಲಿಯಾದಕ್ಕೆ ಅಭ್ಯರ್ಥಿದ್ದ ಪ್ರಯತ್ನವನ್ನು ಮಾಡಲಿಲ್ಲ. ಅನೇಕ ನಾಲ್ಕಿನ ಜನರು “ಆನಕ್ಕಿಯಾಲ್ಲದ ಆರಾಧನೆ” “ಆನಕ್ಕಿ ಇಲ್ಲದ ಬೋಧನೆ” ಎಂದು ದೂರನ್ನು ಹೇಳುತ್ತಾರೆ, ಅದಕ್ಕೆ ಕಾರಣ ಅವರು ಆನಕ್ಕಿಯಾದ ಕೇಳಿಯಾದರಲ್ಲ. ಸರ್ಕಲ ಅತ್ಯೇಯಾಭಿಜಾರಗಳಲ್ಲ ಅವರು ನಿರಾನಕ್ಕಿ ಹೊಂದಿದ್ದರೆ, ಅದು ಆರಾಧನೆಯ ಅಧಿಕಾರ ಬೋಧನೆಯ ಸಮಸ್ಯೆಯಾಗಿರದೆ, ತಮ್ಮದೇ ಸಮಸ್ಯೆಯಾಗಿರುತ್ತದೆ.

ಅವರು ಹೊಳಿಸುವದನ್ನು ಉತ್ತಿರುವದಿಲ್ಲ (5:12ಎ).

ಬರಹಗಾರನ ಕೇಳುಗರು ಬೋಧಿಸುವ ನಾಮಧ್ಯಾವನ್ನು ಹೊಂದಿರಲ್ಲ, ಬೋಧಿಸುವ ಅನಕ್ಕಿಯನ್ನು ಹೊಂದಿರಲ್ಲ. ಎಲ್ಲರೂ ಬೋಧಿಸುವವರಾಗಬೇಕು (ಮತ್ತಾಯ 28:19, 20). ಆದರೆ ಎಲ್ಲರೂ ನಾರ್ವಜನಿಕ ಬೋಧಕರಾಗಲು ನಾಧ್ಯಾಬಿಲ್ಲ - ಇತರರೊಂದಿಗೆ ನಮ್ಮ ನಂಜಕೆಯನ್ನು ಹಂಚಿಕೊಳ್ಳುವ ನಾಮಧ್ಯಾ ಹೊಂದಿರಬೇಕು.

ಅವರು ಕಾಲಿಯ ಆನಕ್ಕಿಯನ್ನು ಹೊಂದಿರಾಳ್ತಿ (5:12ಃ, 13).

ನತ್ಯದೇದದಲ್ಲಿನ ಕಲಿಂಗಾದ ಬಿಷಯಗಳನ್ನು ಗ್ರಹಿಸುವ ಆನಕ್ಕಿ ಹೊಂದಿರಲ್ಲ. ಅವರು ಕಾಲಿಯಾದನ್ನು ತಡೆ ಮಾಡಿದ್ದಲಂದ, ವಾಕ್ಯ ಜ್ಞಾನದಲ್ಲ ಹಲಹಕ್ಕಿತೆ ಹೊಂದಲು ನಾಧ್ಯಾವಾಗಲಿಲ್ಲ.

ಯಾವಣ ನರಿ, ಯಾವಣ ತಮ್ಮ ಏಂದು ವಿರಗಿಸಿಲು ಅನಮಭಾರಾದಿ (5:14).

ತೆಣ್ಣು ಮತ್ತು ಒಳ್ಳೆಯ ಬೋಳಿನೆಗಳ ನಡುವೆ ಇರುವ ವ್ಯಾತ್ಯಾಸವನ್ನು ಅವರು ಅಲಯ ಬೀಕೆಂದು ಬರಹಗಾರನು ಇಚ್ಛಿಸಿದನು. ಶಿಶುಗಳು ಸರ್ಕಲವನ್ನು ತಮ್ಮ ಬಾಯಿಯೆಗಳಿಗೆ ಹಾಕಿಕೊಳ್ಳುವಂತೆ, ಇವರುಗಳು ತಹ್ವಾದ ಬೋಳಿನೆಗಳನ್ನು ತಮ್ಮ ಮನಸ್ಸಿನಲ್ಲಿ ತುಂಜಿಕೊಂಡಿದ್ದರು.

ಅದು ಹೆಗೆರಬೇಕು: ಅವರು ಷೈಥಾಪನ್ನೆಗೆ ಬೆಳೆಯಬೇಕಿತ್ತು (6:1-3)

ಏಂದು ನಷಾಬ (6:1, 2)

ತೀನ್ತನ ವಿಷಯವಾದ “ತ್ರಫಮ ಬೋಳಿನೆಯನ್ನು” ಕುಲತು ಮಾತಾಡಬೇಕಿ ಎಂದು ತನ್ನ ಓದುಗಳಿಗೆ ಇಜಿಯ ಬರಹಗಾರನು ತಿಳಿಸಿದನು (ವಜನ 1). “ತ್ರಫಮ ಬೋಳಿನೆ” ಎಂದರೆ ನುವಾರೆಯ ಶ್ರಾಧಾಬುಕ ನಂಗತಿಯಾಗಿರುತ್ತದೆ. ತ್ರಫಮ ಬೋಳಿನೆಯಿಂದರೆ, ಯೆಂನುಬಿನ ಯಜ್ಞ ಮತ್ತು ಅತನು ಮಾಡಿದ ತ್ಯಾಗಕ್ಕೆ ನಾಪುಗಳು ಪ್ರತಿನ್ನಿಂದಿನುವದೇ ಆಗಿದೆ (ಪೂರ್ವ 16:15, 16; ಮತ್ತುಯ 28:18-20). ಇಜಿಯ 6:1, 2ರಲ್ಲಿ ತಣ್ಣೆಕರವಾದ ಬೋಳಿನೆಯನ್ನು ಬರಹಗಾರನು “ಶ್ರಾಧಾಬುಕ ವಿಜಾರ” ಎಂದಿರುವನು. ಶ್ರಾಧಾಬುಕ ನತ್ಯಾರ್ಥಗಳನ್ನು ಅಲಯಬಾರದು ಎಂಬುದಾಗಿರುವದಿಲ್ಲ. ಈ ವಿಜಾರಗಳಿಂದ ಹದೇ ಹದೇ ನಮ್ಮ ಜೀವಿತಗಳನ್ನು ಜೀವನ ಹಡಿಸಿಕೊಳ್ಳಬೇಕು. ಅಪುಗಳನ್ನು ನಿಖಳನಬಾರದು. ಅಪುಗಳು ಬುನಾದಿಯಾಗಿದ್ದು, ಅಪುಗಳ ಮೇಲೆ ನತ್ಯವೇದ ಜ್ಞಾನದ ಗೌಳಡಯನ್ನು ಕಟ್ಟಬೇಕು.

ತನ್ನ ಓದುಗರು ಷೈಥಾಪನ್ನೆಗೆ ಬರಬೇಕೆಂದು ಬರಹಗಾರನು ಮನ್ಯಾ ಮಾಡಿದನು. ನಮ್ಮ ಯೋಜನೆ ಹಾಗೂ ತೀಯಿಗಳಲ್ಲಿ ವೃದ್ಧಿ ಹೊಂದಬೇಕು (1 ಕೊಲಂಧ 13:11). ಅಪುಗಳು ಸರ್ಕಲ ಸ್ಥಳಗಳಲ್ಲಿವ ನಭಿಗಳಿಗೆ ಅತ್ಯವಶ್ಯಕವಾಗಿರಲಿ!

ವಜನ ಬ್ರಾಹ್ಮತೆ (6:3)

ತನ್ನ ಓದುಗರು ವೃದ್ಧಿಗೊಳ್ಳಬೇಕು ಎಂದು ತಿಳಿಸಿದ ನಂತರ, ಅವರಲ್ಲಿ ತಾನೂ ನಹ ನೇಲಿಕೆಂಂಡನು. “ಮತ್ತು ದೇವರ ಜತ್ತಾಬಿದ್ಧರೆ ಹೀಗೆ ನಾಗುತ್ತಾ ಹೊಣುವೆವು” (ವಜನ 3) ಇದು ನಮ್ಮ ಪ್ರತಿಯೊಬ್ಬರ ಕರ್ತವ್ಯವಾಗಿರಲಿ!

(ಅವರು ವೃದ್ಧಿಗೊಳ್ಳಬ್ರಾಹ್ಮತೆಯಿಂದ ಹೇಳಿದ್ದರೆ) ಹೇಳಿದ್ದವರು (6:4-9)

ಏನು ನಂಭಬಿನಬಿಷಯದು

6:4-ರಲ್ಲಿ, ತನ್ನ ಓದುಗರನ್ನು ನಂತ್ರಾಣವಾದ ಬ್ರಹ್ಮತ್ವವನ್ನು ಕುಲತು ಕಂಪಾಗಿ ರೀತಿಸಿದನು. ಕೈನ್ತರು ಜಾಲ ಜಿಳೆಬಹುದು ಎಂಬ ವಿಜಾರವನ್ನು ಬರಹಗಾರನು ಈ ಹಿಂದೆ ತಿಳಿಸಿದ್ದನು (2:1) ಮತ್ತು ಹಿಂಜಲಿದು ಹೋಗೆ ಬಹುದು ಎಂದಿರುವನು (3:12; ನೋಡಿ KJV). 5:1ರಲ್ಲಿ ಅವರು ಮಂದವಾದರು ಎಂದಿರುವನು.¹ ಇದರ ನಿಖಿತ್ವಮಾಗಿ ಅವರು ನಾಶನರ ಕಡೆಗೆ ತೆರಳುತ್ತಿದ್ದರು. ಆತ್ಮಿಕವಾಗಿ ಯಾರಾ ನಿಲ್ಲಲಾರದು. ನಾವು ಹಿಂದೆ ಅಥವಾ ಮುಂದೆ ಹೋಗಬೇಕಷ್ಠೆ. ನಾವು ವೃದ್ಧಿಗೊಳ್ಳಬಿಡ್ಡರೆ, ಬ್ರಹ್ಮರಾಗುತ್ತೇವೆ!

ಅದು ಯಾರಾಗು ನಂಭಬಿನಬಿಷಯದು

ತೀನ್ತನ ಮಗುವಾದವನು ಇದ್ದು ಹೋಗುವ ನಾಧ್ಯತೆಗಳಲ್ಲದೆ ಇರುವದಲಿಂದ ವಜನ 4 ಲಂಡ 6 ವರೆಗಿನ ವಾಕ್ಯವು ನಮುಂಜನವಾಗುವದಿಲ್ಲ ಎಂದು ಕೆಲವರ ಅನಿಸಿಕೆ. ಹೀಗೂ ಈ ವಾಕ್ಯಗಳನ್ನು ಹಲವೆತರಾದ ಕೈನ್ತರಿಗೆ ಬರೆಯಲ್ಪಟ್ಟಿದೆ ಒಂದು ಕಾಲದಲ್ಲಿ ಅವರು,

- అపరు “జ్ఞాన త్రకాలన హొందిద్దయ” (పజనగళు 4; నొఱడిల 10:32).
- అపరు “దానద అనుభవ హొందిద్దయ” (పజన 4; నొఱడిల 2:9).
- “బచిత్రాత్ దానదల్ హాలుగారరాదయ” (పజన 4; నొఱడిల అప్పోతులర శ్వాస్యగళు 2:38).
- “దేవర వాక్యద శీష్టాతేయన్న” రుజి నొఱడిదయ (పజన 5; నొఱడిల 2:9).
- “యుగద మహప్యవన్న” హొందిదయ (పజన 5).²

ఈ వాక్యవన్న స్థీఎకలసిద కైస్తోరల్ల ఈ సంగతిగళు నక్షావాగిద్దరూ అపరు బ్రత్స్తురాదయ. ఆదానవ్య నించు ఇదక్కించ లుక్కమచాగియి రక్షణకరవాగియి ఇయచ స్తితియల్లద్దిలేందు, బరహగారను ధృతచాగి సంజద్దను (పజన 9). ఆద కారణ నింతిద్దేనేందు నేనసువచను జిఐదంతే ఎజ్జరచాగిరా (1 కోలింథ 10:12). ఆద్దలింద నాపేల్లరు ఆతన నకాయదింద, ఆక్రైక వృద్ధియన్న హొందోణ (6:3)!

బోధకపిగారి ఒప్పసిగళు

వృద్ధియాగదియవాగ నంభవినబహుదాద అహాయగళన్న గమనినబేటు.

(1) అధీయచాగువాగ లుంటాగువ అహాయ (5:12-14). ఇల్ల బజసిరువ నించు ఎంబ పదదల్ల ఓదుగర వ్యవయిద నమస్యేయన్న ఎత్తి హికియలాగిచే. అపరు వాక్యవన్న నిలంక్షే మాడిద్దలింద, ఆక్రైక వృద్ధి హొందాల్ల.

(2) తిశు బుద్ధియ నిబుత్ లుంటాగువ అహాయ (5:12, 14) ఈ విధద సంగతియు నబేయల్ల ముఖ్య నమస్యేయాగిరుత్తదే. “నక్షప్యన్ననునలనుత్తు బెంచేదు ఎల్లా విషయగళల్లయి క్రిస్తున బక్ష్యవన్న హొందుత్తు బరబేటు” (ఎఫైన 4:15; 2 హెత్ర 3:18).

(3) అజ్ఞానిగణాగిరువదలింద లుంటాగువ అహాయ (5:2-6:3). అవన ఓదుగరు దేచ చాక్యదల్ అజ్ఞానిగళాగిద్దరు (5:12-14). అపరు ష్రుధిబిక బోణధనిగళన్న అలయదచరాగిద్దరు (5:12; 6:1-3).

(4) థల రహితరాగిరువదలింద ఆగువ అహాయ (6:4-8). మశియన్న స్థీఎకలసిద భూమియ ఒందు భాగపు థలవన్న నిండబహుదు (పజన 7). ఇన్నెన్నిందు భాగపు అదే ఆశించాదవన్న హొందిదయ ముఖ్య మత్తు కశిగళన్న నిండబహుదు (పజన 8). అదే లింపయల్ల, దేవర ఆశించాదవగళన్న హొందిద నావుగళ నక థలరహిత రాగువ నాయ్యతెందె.

(5) కశిదు హొద హలస్తితియిలింద ఆగువ అహాయ (6:4-8). ముఖ్య కశి గళన్న నిండిద భూమియ అయోగ్యవేసిసికేండు శాపక్కే గులయాగి, బేంచియిలింద నుడల్చుడుత్తదే (పజన 8). నావు ఆక్రైకచాగి వృద్ధిగొళ్ళదిద్దరే. ఈ అహాయగళగె తుత్తుగుత్తేంచే.

ఒప్పసిగళు

¹Adapted from Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 299. ²ఇదు హరలేణాకచాగిద్దరూ, కైస్తు యుగ ఎందిదే, మేసిదేయన కాల.